



13

I Semester B.Com. Examination, April/May 2021  
(CBCS) (Fresh) (2020-21 and Onwards)

COMMERCE

1.3 : Financial Accounting

Time : 3 Hours

Max. Marks : 70

*Instruction : The answers can be written completely in English or Kannada.*

SECTION – A

1. Answer **any 5** of the following sub-questions. Each sub-question carries  
2 marks :

(5×2=10)

- Mention the primary objectives of Financial Accounting.
- Expand IFRS.
- Give the meaning of purchase consideration.
- On what basis the following expenses are allocated to different departments ?
  - Employee Welfare Expenses
  - Carriage Inwards.
- Why is Memorandum Trading A/c prepared in Fire Insurance Accounts ?
- State any two features of Computerized Accounting.
- What is meant by Voucher ? Name any two vouchers used in Computerized Accounting.



P.T.O.



SECTION – B

Answer **any 3** of the following. **Each** question carries **5** marks : **(3×5=15)**

2. Write the meaning of Accounting Concepts and briefly explain the following :

- a) Money Measurement Concept
- b) Accrual Concept.

3. A partnership firm is sold to a company. The purchase consideration consists the following :

- a) Issue of 1,00,000 equity shares of Rs. 10 each at a premium of Rs. 2 per share
- b) Issue of 2,000 12% debentures of Rs. 100 each and
- c) Payment of cash Rs. 1,00,000.

Pass journal entries in the books of the company for the following :

- a) Purchase of the business (Purchase consideration due)
- b) Discharge of purchase consideration.

4. RKS Sales (International) has two departments viz., Television Department and Refrigerators Department. From the following information, prepare the Departmental Profit and Loss A/c and ascertain the rate of Net Profit earned by each department.

Particulars	Total	Television Department	Refrigerators Department
Gross Profit (Rs.)	16,90,000	10,50,000	6,40,000



Salaries (Rs.)	2,00,000	?	?
Rent and Rates (Rs.)	1,02,000	?	?
Depreciation on Assets (Rs.)	1,20,000	?	?
Number of Employees	100	60	40
Floor Area (Sq.ft.)	1,200	800	400
Value of Assets (Rs.)	6,00,000	4,50,000	1,50,000

5. A fire occurred in the premises of Chandru Traders on 17/6/2020. The following information is available.

Opening Stock on 1/4/2020 Rs. 83,500

Purchases from 1/4/2020 to the date of fire Rs.1,12,000

Sales from 1/4/2020 to the date of fire Rs. 1,54,000

Salvage Rs. 21,600

Gross Profit Rate 25% on Cost

Find out the amount of fire insurance claim.

6. Distinguish between manual accounting system and computerized accounting system.



SECTION – C

Answer **any three** of the following. **Each** question carries **twelve** marks : (3×12=36)

7. Write short notes on the following :

- a) Account
- b) Invoice
- c) Accrued Incomes
- d) Accounting Cycle
- e) Journal Proper
- f) Balance Sheet.

8. Ramya and Kusuma are partners sharing profits in the ratio of 2 : 1. Their balance sheet on 1/4/2020 on which date they converted their business into a company called RK Ltd., was as follows :

<b>Liabilities</b>	<b>Rs.</b>	<b>Assets</b>	<b>Rs.</b>
Creditors	4,80,000	Buildings	2,56,000
Mortgage Loan	1,60,000	Machinery	80,000
Capitals :		Stock	2,56,000
Ramya	3,20,000	Debtors	4,16,000
Kusuma	1,60,000	Cash	1,12,000
	<b>11,20,000</b>		<b>11,20,000</b>



The company took over all the assets and liabilities except mortgage loan for a consideration of Rs. 9,60,000 payable as to Rs. 1,92,000 in cash, Rs. 3,84,000 in Debentures and the balance in Equity Shares of Rs. 10 each.

Prepare the following ledger accounts in the books of the firm :

- a) Realization A/c
- b) Purchasing Company A/c
- c) Partners' Capital A/c

9. A and B are partners in M/s AB and Co., sharing profits and losses in the ratio of 2 : 3. A new company RKS Ltd., was formed to purchase the Firm as on 1/4/2020. Following particulars are provided to you :

**Assets and Liabilities taken over**

	Rs.
Land and Buildings	6,50,000
Plant and Machinery	3,00,000
Stock	1,35,000
Debtors	2,00,000
Bills Receivable	1,70,000
Creditors	1,30,000
Bills Payable	1,10,000

The purchase consideration agreed is Rs. 13,00,000 payable as follows :

- a) Issue of 1,00,000 Equity Shares of Rs. 10 each
- b) Issue of 2,500, 12% debentures of Rs. 100 each and
- c) Payment of cash for the balance.



Realization expenses of the firm amounted to Rs. 5,000 and was met by the company.

Company formation expenses amounted to Rs. 10,000.

For the purpose of obtaining necessary working capital, the company issued 25,000 shares of Rs. 10 each at a premium of Rs. 5 per share to the public which was fully subscribed.

Pass necessary journal entries in the books of the company.

10. From the following details pertaining to M/s Nishanth Departmental Stores, prepare Departmental Trading and Profit and Loss A/c and Balance Sheet.

Particulars	Dept. A	Dept. B
	Rs.	Rs.
Opening Stock	1,25,000	1,00,000
Purchases	11,50,000	9,50,000
Purchase Returns	10,000	5,000
Sales	31,65,000	24,60,000
Sales Returns	15,000	10,000
Wages	9,00,000	8,00,000
Salaries	1,75,000	1,60,000

Other balances : Debtors Rs. 9,50,000, Creditors Rs. 8,65,000, Fixed Assets Rs. 24,40,000, General Expenses Rs. 6,40,000; Cash and Bank Rs. 5,90,000; Capital Rs. 25,00,000

**Additional information :**

- 1) Closing Stock: Department A – Rs. 1,30,000 and Department B – Rs. 1,20,000
  - 2) Depreciate fixed assets at 10% per annum.
  - 3) Allocate general expenses and depreciation between A and B departments in the net sales ratio.
11. On 10<sup>th</sup> June, 2020 the stock of KG Traders was destroyed by fire. The stock was insured for Rs. 10,00,000 and was subject to average clause. The accounting records that were saved from fire revealed the following information :
- Stock on 1/4/2019 Rs. 8,00,000
- Stock on 31/3/2020 Rs. 12,30,000
- Purchases for the year 2019-20 Rs. 39,80,000
- Sales for the year 2019-20 Rs. 48,70,000
- Wages for the year 2019-20 Rs. 1,51,200
- Purchases from 1/4/2020 to date of fire Rs. 16,20,000
- Sales from 1/4/2020 to date of fire Rs. 23,10,200
- Wages from 1/4/2020 to date of fire Rs. 64,800
- Salvage Rs. 53,000
- You are required to show the amount of fire insurance claim.



SECTION - D

Answer **any one** of the following. **Each** question carries **nine** marks :

(1×9=9)

12. Draft the form of a Bill of Exchange. Explain its contents.

13. List out the contents of Fire Insurance Claim Form.

ಕನ್ನಡ ಆವೃತ್ತಿ

ವಿಭಾಗ - ಎ

1. ಕೆಳಗಿನ ಯಾವುದಾದರೂ 5 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು : (5×2=10)

ಎ) ಹಣಕಾಸು ಲೆಕ್ಕಣಿಕೆಯ ಪ್ರಾಥಮಿಕ ಉದ್ದೇಶಗಳನ್ನು ನಮೂದಿಸಿ.

ಬಿ) IFRS ಅನ್ನು ವಿಸ್ತರಿಸಿ.

ಸಿ) ಖರೀದಿ ಬೆಲೆ ಅರ್ಥವನ್ನು ನೀಡಿ.

ಡಿ) ಯಾವ ಆಧಾರದ ಮೇಲೆ ಕೆಳಕಂಡ ವೆಚ್ಚಗಳನ್ನು ವಿವಿಧ ವಿಭಾಗಗಳಿಗೆ ಹಂಚುವಿರಿ ?

ಎ) ನೌಕರರ ಕಲ್ಯಾಣ ವೆಚ್ಚಗಳು.

ಬಿ) ಒಳ ಸಾಗಣೆ ವೆಚ್ಚ.

ಇ) ಬೆಂಕಿ ವಿಮಾ ಲೆಕ್ಕಗಳಲ್ಲಿ ಮಮೊರಾಂಡಮ್ ವ್ಯಾಪಾರ ತಃಖ್ತೆಯನ್ನು ಏಕೆ ತಯಾರಿಸಲಾಗುತ್ತದೆ ?

ಎಫ್) ಗಣಕೀಕೃತ ಲೆಕ್ಕಣಿಕೆಯ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.

ಜಿ) ವೋಚರ್ ಎಂಬುದರ ಅರ್ಥವೇನು ? ಗಣಕೀಕೃತ ಲೆಕ್ಕಣಿಕೆಯಲ್ಲಿ ಬಳಸುವ ಯಾವುದಾದರೂ ಎರಡು ವೋಚರ್‌ಗಳನ್ನು ಹೆಸರಿಸಿ.



ವಿಭಾಗ - ಬಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

(3×5=15)

2. ಲೆಕ್ಕಣಿಕೆ ಪರಿಕಲ್ಪನೆ ಎಂಬುದರ ಅರ್ಥವನ್ನು ಬರೆಯಿರಿ ಹಾಗೂ ಕೆಳಕಂಡವುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ :

ಎ) ಹಣದಲ್ಲಿ ಅಳೆಯುವಿಕೆ ಪರಿಕಲ್ಪನೆ

ಬಿ) ಸೇರಿಕೊಳ್ಳುವಿಕೆ ಪರಿಕಲ್ಪನೆ.

3. ಒಂದು ಪಾಲುದಾರಿಕೆ ಸಂಸ್ಥೆಯು ಒಂದು ಕಂಪನಿಗೆ ಮಾರಾಟವಾಯಿತು. ಖರೀದಿ ಬೆಲೆಯು ಕೆಳಕಂಡವುಗಳನ್ನು ಒಳಗೊಂಡಿರುತ್ತದೆ :

ಎ) ರೂ. 10 ಮುಖಬೆಲೆಯ 1,00,000 ಈಕ್ವಿಟಿ ಷೇರುಗಳಿಗೆ ಪ್ರತಿ ಷೇರಿಗೆ ರೂ. 2 ಪ್ರೀಮಿಯಂ ಸೇರಿಸಿ ನೀಡಿಕೆ ಮಾಡುವುದು

ಬಿ) ರೂ. 100 ಮುಖಬೆಲೆಯ 2,000 12% ಸಾಲಪತ್ರಗಳ ನೀಡಿಕೆ ಮಾಡುವುದು ಹಾಗೂ

ಸಿ) ರೂ. 1,00,000 ನಗದು ಪಾವತಿಸುವುದು.

ಕೆಳಕಂಡ ವಹಿವಾಟುಗಳಿಗೆ ಕಂಪನಿಯ ದಿನವಹಿ ಪುಸ್ತಕದಲ್ಲಿ ದಾಖಲಿಸಬೇಕಾದ ಎಂಟ್ರಿಗಳನ್ನು ತೋರಿಸಿ :

ಎ) ವ್ಯವಹಾರದ ಖರೀದಿ (ಖರೀದಿ ಮೊತ್ತದ ಬಾಕಿ) ಹಾಗೂ

ಬಿ) ಖರೀದಿ ಮೊತ್ತದ ವಿತರಣೆ.

4. ಆರ್ಕೆಎಸ್ ಸೇಲ್ಸ್ (ಇಂಟರ್ನ್ಯಾಶನಲ್) ಎರಡು ವಿಭಾಗಗಳು ಅಂದರೆ ಟೆಲಿವಿಷನ್ ವಿಭಾಗ ಹಾಗೂ ರೆಫ್ರಿಜರೇಟರ್ ವಿಭಾಗಗಳನ್ನು ಹೊಂದಿರುತ್ತದೆ. ಕೆಳಕಂಡ ವಿವರಗಳಿಂದ ವಿಭಾಗೀಯ ಲಾಭ-ನಷ್ಟ ತಃಖ್ತೆಯನ್ನು ತಯಾರಿಸಿ ಹಾಗೂ ಪ್ರತಿ ವಿಭಾಗದ ನಿವ್ವಳ ಆದಾಯದ ದರವನ್ನು ಕಂಡುಹಿಡಿಯಿರಿ.

ವಿವರಗಳು	ಒಟ್ಟು	ಟೆಲಿವಿಷನ್ ವಿಭಾಗ	ರೆಫ್ರಿಜರೇಟರ್ ವಿಭಾಗ
ಒಟ್ಟು ಆದಾಯ (ಗ್ರಾಸ್ ಪ್ರಾಫಿಟ್) (ರೂ.)	16,90,000	10,50,000	6,40,000



ಸಂಖ್ಯೆ (ರೂ.)	2,00,000	?	?
ಬಾಡಿಗೆ ಮತ್ತು ದರಗಳು (ರೂ.)	1,02,000	?	?
ಆಸ್ತಿಗಳ ಮೇಲೆ ಸವಕಳಿ (ರೂ.)	1,20,000	?	?
ನೌಕರರ ಸಂಖ್ಯೆ	100	60	40
ನೆಲದ ವಿಸ್ತೀರ್ಣ (ಚದರ ಅಡಿ)	1,200	800	400
ಆಸ್ತಿಗಳ ಮೌಲ್ಯ (ರೂ.)	6,00,000	4,50,000	1,50,000

5. ಚಂದು ಟ್ರೇಡರ್ಸ್‌ರವರ ಆವರಣದಲ್ಲಿ 17/6/2020 ರಂದು ಬೆಂಕಿ ಅನಾಹುತ ಸಂಭವಿಸಿತು. ಕೆಳಕಂಡ ವಿವರಗಳ ಲಭ್ಯತೆಯಿದೆ.

1/4/2020 ರಂದು ಆರಂಭಿಕ ದಾಸ್ತಾನು ರೂ. 83,500

1/4/2020 ರಿಂದ ಬೆಂಕಿ ಅನಾಹುತದ ದಿನಾಂಕದವರೆಗೆ ಖರೀದಿ ರೂ. 1,12,000

1/4/2020 ರಿಂದ ಬೆಂಕಿ ಅನಾಹುತದ ದಿನಾಂಕದವರೆಗೆ ಮಾರಾಟ ರೂ. 1,54,000

ರಕ್ಷಿಸಲಾದ ದಾಸ್ತಾನು ರೂ. 21,600

ವೆಚ್ಚದ ಮೇಲೆ ಒಟ್ಟು ಲಾಭದ ದರ 25%

ಬೆಂಕಿ ವಿಮಾ ಕ್ಲೇಮ್ ಮೊತ್ತವನ್ನು ಕಂಡುಹಿಡಿಯಿರಿ.

6. ಹಸ್ತಚಾಲಿತ ಲೆಕ್ಕಣಿಕೆ ಹಾಗೂ ಗಣಕೀಕೃತ ಲೆಕ್ಕಣಿಕೆಯ ನಡುವೆ ವ್ಯತ್ಯಾಸಿಸಿ.

### ವಿಭಾಗ - ಸಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು :

(3×12=36)

7. ಕೆಳಕಂಡ ಅಂಶಗಳ ಮೇಲೆ ಕಿರು ಟಿಪ್ಪಣಿ ಬರೆಯಿರಿ :

ಎ) ಖಾತೆ

ಬಿ) ಸರಕುಪಟ್ಟಿ

- ಸಿ) ಸೇರಿಕೊಂಡ ಆದಾಯಗಳು  
ಡಿ) ಲೆಕ್ಕಣಿಕೆ ವೃತ್ತ  
ಇ) ಇತರೆ ದಿನವಹಿ  
ಎಫ್) ಅಥಾವೆ ಪತ್ರಿಕೆ.

8. ರಮ್ಯ ಹಾಗೂ ಕುಸುಮ ಎಂಬುವವರು 2 : 1ರ ಅನುಪಾತದಲ್ಲಿ ಲಾಭಾಂಶ ಹಂಚಿಕೊಳ್ಳುವ

ಪಾಲುದಾರರಾಗಿದ್ದಾರೆ. ಅವರು ತಮ್ಮ ಸಂಸ್ಥೆಯನ್ನು ಆರ್ಕೆ ಲಿಮಿಟೆಡ್ ಎಂಬ ಕಂಪನಿಯನ್ನಾಗಿ

ಪರಿವರ್ತಿಸಿದ 1/4/2020 ದಿನಾಂಕದಂದು ಅಥಾವೆ ಪತ್ರಿಕೆ ಕೆಳಕಂಡಂತಿವೆ :

ಜವಾಬ್ದಾರಿಗಳು	ರೂ. ಆಸ್ತಿಗಳು	ರೂ.
ಲೇಣಿದಾರರು	4,80,000 ಕಟ್ಟಡಗಳು	2,56,000
ಅಡಮಾನ ಸಾಲ	1,60,000 ಯಂತ್ರಗಳು	80,000
ಬಂಡವಾಳ :	ದಾಸ್ತಾನು	2,56,000
ರಮ್ಯ	3,20,000 ದೇಣಿದಾರರು	4,16,000
ಕುಸುಮ	1,60,000 ನಗದು	1,12,000
	<b>11,20,000</b>	<b>11,20,000</b>

ಕಂಪನಿಯು ಅಡಮಾನ ಸಾಲವನ್ನು ಹೊರತುಪಡಿಸಿ ಇನ್ನೆಲ್ಲಾ ಆಸ್ತಿ ಜವಾಬ್ದಾರಿಗಳನ್ನು ರೂ. 9,60,000

ಬೆಲೆಗೆ ರೂ. 1,92,000 ನಗದು ಪಾವತಿ, ರೂ. 3,84,000 ಸಾಲಪತ್ರಗಳು ಹಾಗೂ ಉಳಿಕೆ ಮೊತ್ತಕ್ಕೆ ಪ್ರತಿ

ರೂ. 10 ಮುಖಬೆಲೆಯ ಈಕ್ವಿಟಿ ಷೇರುಗಳನ್ನು ನೀಡುವುದಾಗಿ ತೆಗೆದುಕೊಂಡು ಹೋಯಿತು.



ಪಾಲುದಾರಿಕೆ ಸಂಸ್ಥೆಯ ಪುಸ್ತಕಗಳಲ್ಲಿ ಕೆಳಕಂಡ ಖಾತೆಗಳನ್ನು ತಯಾರಿಸಿ :

ಎ) ರಿಯಲ್‌ಟೈಮ್ ಖಾತೆ

ಬಿ) ಖರೀದಿದಾರರ ಸಂಸ್ಥೆ ಖಾತೆ

ಸಿ) ಪಾಲುದಾರರ ಬಂಡವಾಳ ಖಾತೆ.

9. ಎ ಮತ್ತು ಬಿ ಎಂಬುವವರು ಮೆಸರ್ಸ್ ಎಬಿ ಮತ್ತು ಕಂ. ಯಲ್ಲಿ 2 : 3 ಅನುಪಾತದಲ್ಲಿ ಲಾಭಾಂಶವನ್ನು ಹಂಚಿಕೊಳ್ಳುವ ಪಾಲುದಾರರಾಗಿರುತ್ತಾರೆ. ಈ ಸಂಸ್ಥೆಯನ್ನು ಖರೀದಿಸಲು ಆರ್‌ಕೆಎಸ್ ಲಿಮಿಟೆಡ್ ಎಂಬ ಹೊಸ ಕಂಪನಿಯನ್ನು 1/4/2020 ರಂದು ರಚಿಸಲಾಯಿತು. ಕೆಳಕಂಡ ವಿವರಗಳನ್ನು ನಿಮಗೆ ನೀಡಲಾಗಿದೆ :

ತೆಗೆದುಕೊಂಡು ಹೋಗುವ ಆಸ್ತಿ ಮತ್ತು ಜವಾಬ್ದಾರಿಗಳು

	ರೂ.
ಭೂಮಿ ಮತ್ತು ಕಟ್ಟಡಗಳು	6,50,000
ಸ್ಥಾವರ ಮತ್ತು ಯಂತ್ರೋಪಕರಣಗಳು	3,00,000
ದಾಸ್ತಾನು	1,35,000
ದೇಣಿದಾರರು	2,00,000
ಸ್ವೀಕರಿಸಬೇಕಾದ ಬಿಲ್ಲುಗಳು	1,70,000
ಲೇಣಿದಾರರು	1,30,000
ಪಾವತಿಸಬೇಕಾದ ಬಿಲ್ಲುಗಳು	1,10,000

ಒಪ್ಪಂದವಾದ ಖರೀದಿ ಮೊತ್ತ ರೂ. 13,00,000 ಕೆಳಕಂಡಂತೆ ಪಾವತಿಸಬೇಕಾಗಿದೆ :

ಎ) ರೂ. 10 ಮುಖಬೆಲೆಯ 1,00,000 ಈಕ್ವಿಟಿ ಷೇರುಗಳ ನೀಡಿಕೆ

ಬಿ) ರೂ. 100 ಮುಖಬೆಲೆಯ 2,500, 12% ಸಾಲಪತ್ರಗಳ ನೀಡಿಕೆ ಹಾಗೂ

ಸಿ) ಬಾಕಿ ಮೊತ್ತಕ್ಕೆ ನಗದು ನೀಡುವುದು.



ಪಾಲುದಾರಿಕೆ ಸಂಸ್ಥೆಯ ರಿಯಲ್‌ಟೈಮ್‌ಸೇಷನ್ ವೆಚ್ಚ ರೂ. 5,000 ಅನ್ನು ಕಂಪನಿಯೇ ಪಾವತಿಸಿದೆ.

ಕಂಪನಿಯನ್ನು ರಚಿಸಲು ವೆಚ್ಚವಾದ ಮೊತ್ತ ರೂ. 10,000.

ಅಗತ್ಯವಾದ ದುಡಿಮೆ ಬಂಡವಾಳಕ್ಕಾಗಿ ಕಂಪನಿಯು ರೂ. 10 ಮುಖಬೆಲೆಯ 25,000 ಷೇರುಗಳನ್ನು ಪ್ರತಿ ಷೇರಿಗೆ ರೂ. 5 ಪ್ರೀಮಿಯಂ ಸೇರಿಸಿ ಸಾರ್ವಜನಿಕ ನೀಡಿಕೆ ಮಾಡಿತು ಹಾಗೂ ಇದು ಸಂಪೂರ್ಣವಾಗಿ ಖರೀದಿಸಲ್ಪಟ್ಟಿತು.

ಕಂಪನಿಯ ಪುಸ್ತಕದಲ್ಲಿ ಅಗತ್ಯವಾದ ದಿನವಹಿ ಎಂಟ್ರಿಗಳನ್ನು ದಾಖಲಿಸಿ.

10. ಮೆಸರ್ಸ್ ನಿಶಾಂತ್ ಡಿಪಾರ್ಟ್‌ಮೆಂಟ್ಸ್ ಸ್ಟೋರ್ಸ್ ನ ಕೆಳಕಂಡ ವಿವರಗಳಿಂದ ವಿಭಾಗೀಯ ವ್ಯಾಪಾರ ಮತ್ತು ಲಾಭ-ನಷ್ಟ ತಃಖ್ತೆ ಹಾಗೂ ಅಥಾವೆ ಪತ್ರಿಕೆಯನ್ನು ತಯಾರಿಸಿ.

ವಿವರಗಳು	ವಿಭಾಗ - ಎ ರೂ.	ವಿಭಾಗ - ಬಿ ರೂ.
ಆರಂಭಿಕ ದಾಸ್ತಾನು	1,25,000	1,00,000
ಖರೀದಿ	11,50,000	9,50,000
ಖರೀದಿ ಹಿಂದಿರುಗಿಸಿರುವುದು	10,000	5,000
ಮಾರಾಟ	31,65,000	24,60,000
ಮಾರಾಟ ಹಿಂದಿರುಗಿಸಿರುವುದು	15,000	10,000
ಕೂಲಿ	9,00,000	8,00,000
ಸಂಬಳ	1,75,000	1,60,000

ಇತರೆ ಶಿಲ್ಕುಗಳು : ದೇಣಿದಾರರು ರೂ. 9,50,000, ಲೇಣಿದಾರರು ರೂ. 8,65,000, ಸ್ಥಿರ ಆಸ್ತಿಗಳು ರೂ. 24,40,000, ಸಾಮಾನ್ಯ ವೆಚ್ಚಗಳು ರೂ. 6,40,000; ನಗದು ಮತ್ತು ಬ್ಯಾಂಕು ರೂ. 5,90,000; ಬಂಡವಾಳ ರೂ. 25,00,000



ಹೆಚ್ಚುವರಿ ಮಾಹಿತಿ :

1) ಅಂತಿಮ ದಾಸ್ತಾನು : ವಿಭಾಗ - ಎ ರೂ. 1,30,000 ಮತ್ತು ವಿಭಾಗ - ಬಿ ರೂ. 1,20,000

2) ಸ್ಥಿರ ಆಸ್ತಿಗಳ ಮೇಲೆ ವಾರ್ಷಿಕ 10% ಸವಕಳಿ ತೆಗೆಯಿರಿ.

3) ಸಾಮಾನ್ಯ ವೆಚ್ಚಗಳು ಹಾಗೂ ಸವಕಳಿಯನ್ನು ಎ ಮತ್ತು ಬಿ ವಿಭಾಗಗಳಿಗೆ ನಿವ್ವಳ ಮಾರಾಟದ ಅನುಪಾತದಲ್ಲಿ ಹಂಚಿರಿ.

11. 10 ಜೂನ್ 2020 ರಂದು ಕೆಜಿ ಟ್ರೇಡರ್ಸ್ ರವರ ದಾಸ್ತಾನು ಬೆಂಕಿಗೆ ಆಹುತಿಯಾಯಿತು. ದಾಸ್ತಾನನ್ನು ರೂ. 10,00,000 ಕ್ಕೆ ವಿಮೆ ಮಾಡಿಸಲಾಗಿದ್ದು ಸರಾಸರಿ ಕಲಂ ಗೆ ಒಳಪಟ್ಟಿದೆ. ಬೆಂಕಿಯಿಂದ ರಕ್ಷಿಸಲ್ಪಟ್ಟ ಲೆಕ್ಕಣಿಕೆಯ ದಾಖಲೆಗಳು ಕೆಳಕಂಡ ವಿವರಗಳನ್ನು ಬಹಿರಂಗ ಪಡಿಸಿವೆ :

1/4/2019 ರಂದು ದಾಸ್ತಾನು ರೂ. 8,00,000

31/3/2020 ರಂದು ದಾಸ್ತಾನು ರೂ. 12,30,000

2019-20 ರಲ್ಲಿ ಖರೀದಿ ರೂ. 39,80,000

2019-20 ರಲ್ಲಿ ಮಾರಾಟ ರೂ. 48,70,000

2019-20 ರಲ್ಲಿ ಕೂಲಿ ರೂ. 1,51,200

1/4/2020 ರಿಂದ ಬೆಂಕಿ ಅನಾಹುತದ ದಿನಾಂಕದವರೆಗೆ ಖರೀದಿ ರೂ. 16,20,000



1/4/2020 ರಿಂದ ಬೆಂಕಿ ಅನಾಹುತದ ದಿನಾಂಕದವರೆಗೆ ಮಾರಾಟ ರೂ. 23,10,200

1/4/2020 ರಿಂದ ಬೆಂಕಿ ಅನಾಹುತದ ದಿನಾಂಕದವರೆಗೆ ಕೂಲಿ ರೂ. 64,800

ರಕ್ಷಿಸಲ್ಪಟ್ಟ ದಾಸ್ತಾನು ರೂ. 53,000

ನೀವು ಬೆಂಕಿ ವಿಮಾ ಕ್ಲೇಮ್ ಮೊತ್ತವನ್ನು ತೋರಿಸಬೇಕಾಗಿದೆ.

ವಿಭಾಗ - ಡಿ

ಕೆಳಗಿನ ಯಾವುದಾದರೂ 1 ಪ್ರಶ್ನೆಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 9 ಅಂಕಗಳು :

(1×9=9)

12. ವಿನಿಮಯ ಬಿಲ್‌ನ ಮಾದರಿಯನ್ನು ಬರೆಯಿರಿ ಹಾಗೂ ಅದರಲ್ಲಿನ ಅಡಕಗಳನ್ನು ವಿವರಿಸಿ.

13. ಬೆಂಕಿ ವಿಮಾ ಕ್ಲೇಮ್ ಫಾರಂನ ಅಡಕಗಳ ಪಟ್ಟಿ ಮಾಡಿ.